



ಬಿಳಿ ಜಿರಾಫೆ ಇನ್ನು ಒಬ್ಬರಂತೆ!

ಕೀನ್ಯಾದಲ್ಲಿ ತಂದೆ, ತಾಯಿ ಮತ್ತು ಏಳು ತಿಂಗಳ ಮಗಳ ಬಿಳಿ ಜಿರಾಫೆ ಕುಟುಂಬವೊಂದಿತ್ತು. ಈ ಪೈಕಿ ಅಮ್ಮ-ಮಗಳನ್ನು ಬೇಟೆಗಾರರು ಕೊಂದು ತಿಂದು ಮುಗಿಸಿದ್ದಾರೆ. ಅಳಿವಿನಂಚಿಗೆ ಸಾಗುತ್ತಿರುವ ಜಿರಾಫೆಗಳ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳದಿದ್ದರೆ ಅವೂ ಕಾಗದದ ಮೇಲಿನ ಚಿತ್ರಗಳಷ್ಟೇ ಆಗುವ ದಿನಗಳು ದೂರವಿಲ್ಲ.

■ ಡಿ.ಎಂ. ಘನಶ್ಯಾಮ

‘ಕೀನ್ಯಾದ ಉತ್ತರ ಭಾಗದ ಕಾಡಿನಲ್ಲಿ ತಮ್ಮ ಪಾಡಿಗೆ ತಾವಿದ್ದವು ಮೂರು ಬಿಳಿ ಜಿರಾಫೆಗಳು.

ಅಪ್ಪ, ಅಮ್ಮ, ಮಗಳು. ಭೂಮಿಯ ಮೇಲಿನ ಏಕೈಕ ಬಿಳಿ ಜಿರಾಫೆ ಕುಟುಂಬ ಇದು. ನಿನ್ನೆ (ಮಾರ್ಚ್ 10) ಆ ಕಾಡಿನ ಹೊದ್ದಿನ ಹಳ್ಳಿಯ ಜನ ಕಾಡಿನ ಸೆರೆಯಲ್ಲಿ ಎರಡು ಜಿರಾಫೆಗಳ ಪಳೆಯುಳಿಕೆ ಕಂಡರು. ನೋಡಿದರೆ ಬಿಳಿ ಜಿರಾಫೆಗಳು! ಹಂತಕರು ಅಮ್ಮ ಮಗಳನ್ನು ಕೊಂದು ತಿಂದು ತೇಗಿ ಹೋಗಿದ್ದರು. ಇನ್ನು ಅಪ್ಪ ಜಿರಾಫೆ ಉಳಿದಿದೆ. ಅಂತೂ ಭೂಮಿಯ ಕೊನೆಯ ಬಿಳಿ ಜಿರಾಫೆ ಸಂತತಿ ಅಳಿದುಹೋಗಿದೆ. ಮನುಷ್ಯ ಕೊರೊನಾಕಿಂತಲೂ ಕೆಟ್ಟ ಕ್ರಿಮಿ’

ಫೇಸ್‌ಬುಕ್‌ನಲ್ಲಿ ಕಥೆಗಾರ ಗೋಪಾಲಕೃಷ್ಣ ಕುಂಟೆನಿ ಅವರ ಸ್ಟೇಟಸ್ ನೋಡಿ ವಿಷಾದದ ಭಾವ ಆವರಿಸಿಕೊಂಡಿತು. ‘ಕೊರೊನಾಕಿಂತಲೂ ಕೆಟ್ಟ ಕ್ರಿಮಿ’ಯಾಗಿರುವ ಮನುಷ್ಯನ ಆರ್ಭಟಕ್ಕೆ ನಿಸರ್ಗ ಈಗಾಗಲೇ ನಲುಗಿಹೋಗಿದೆ. ಅಳಿದುಳಿದ ಕಾಡು, ವನ್ಯಜೀವಿಗಳೂ ಸಹ ಅಳಿವಿನಂಚಿನ ಹಾದಿ ಹಿಡಿದಿವೆ. ಈ ಪಟ್ಟಿಯಲ್ಲಿ ಜಿರಾಫೆಗಳೂ ಬಂದು ನಿಂತಿರುವುದು ವಿಷಾದದ ಸಂಗತಿ.

ವನಿದು ಬಿಳಿ ಜಿರಾಫೆ?

ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಧಾತುವಿನ ಕೊರತೆಯಿಂದಾಗಿ ವಿಶ್ವದಲ್ಲಿ ಮೂರು ಜಿರಾಫೆಗಳು ಸ್ವಾಭಾವಿಕ ಮೈಬಣ್ಣಕ್ಕೆ ಹೊರತಾಗಿ ಅಚ್ಚಬಿಳಿಯ ಚರ್ಮ ಪಡೆದುಕೊಂಡಿದ್ದವು.

ಯಾವುದೇ ಪ್ರಾಣಿಯ ಬಣ್ಣ ಸಹಜವಾಗಿರಲು ಮೆಲನಿನ್ ಪ್ರಮಾಣ ಸರಿಯಾಗಿರಬೇಕು.

ಲ್ಯೂಸಿಸಮ್ ಮತ್ತು ಅಬ್ಜಿನಿಸಮ್ ಸಮಸ್ಯೆಗಳಿಂದಾಗಿ ಪ್ರಾಣಿಗಳು ಸ್ವಾಭಾವಿಕ ಬಣ್ಣಕ್ಕೆ ಹೊರತಾಗಿ ಅಚ್ಚ ಬಿಳಿಯ ಬಣ್ಣ ಪಡೆದುಕೊಳ್ಳುತ್ತವೆ. ಅಬ್ಜಿನಿಸಮ್ ಇದ್ದರೆ ಇಡೀ ದೇಹ ಬಿಳಿಯಾಗುತ್ತದೆ, ಕಣ್ಣು ಕೆಂಪಾಗುತ್ತದೆ. ಆದರೆ ಲ್ಯೂಸಿಸಮ್ ಹಾಗಲ್ಲ.

ಈ ಸಮಸ್ಯೆ ಇರುವ ಪ್ರಾಣಿಗಳಲ್ಲಿ ಚರ್ಮ, ಕೂದಲು, ಗರಿಗಳು ಬೆಳ್ಳಗಿರುತ್ತವೆ. ಆದರೆ ಮೃದು ಭಾಗವಾದ ಕಣ್ಣಿನ ಬಣ್ಣ ಸಹಜವಾಗಿರುತ್ತದೆ. ಮೊನ್ನೆ ಕೀನ್ಯಾದಲ್ಲಿ ಸತ್ತ ಬಿಳಿ ಜಿರಾಫೆಗಳ ಬಣ್ಣ ಬಿಳಿಪಾಗಿರಲು ಲ್ಯೂಸಿಸಮ್ ಕಾರಣ.

ತಾಂಜೇನಿಯಾದ ತರಂಗಿರೆ ರಾಷ್ಟ್ರೀಯ ಉದ್ಯಾನದಲ್ಲಿ ಬಿಳಿ ಜಿರಾಫೆ ಇದ್ದ ಕುರಿತು ಜನವರಿ 2016ರಲ್ಲಿ ಮೊದಲ ಬಾರಿಗೆ ವರದಿಗಳು ಪ್ರಕಟವಾಗಿದ್ದವು. ನಂತರದ ದಿನಗಳಲ್ಲಿ ವನ್ಯಜೀವಿ ಸಂರಕ್ಷಣೆಯ ಹಲವು ನಿಯತಕಾಲಿಕೆಗಳಲ್ಲಿ ಬಿಳಿ ಜಿರಾಫೆಗಳಿಗೆ ಸಂಬಂಧಿಸಿದ ಬರಹಗಳು ಪ್ರಕಟವಾದವು.

ಕೀನ್ಯಾದ ಗಾರ್ಸಿಯಾ ಕೌಂಟಿಯಲ್ಲಿ ಈಗ ಮೃತಪಟ್ಟಿರುವ ಜಿರಾಫೆಗಳು ಜನರ ಕಣ್ಣಿಗೆ ಬಿದ್ದಿದ್ದು 2017ರಲ್ಲಿ. ಇಲ್ಲಿದ್ದ ಬಿಳಿ ಜಿರಾಫೆಗಳನ್ನು ನೋಡಲು ಹಲವು ದೇಶಗಳಿಂದ ಪ್ರವಾಸಿಗರು ಬರುತ್ತಿದ್ದರು.

ವಂಶವಾಹಿಗಳಿಗೆ ಸಂಬಂಧಿಸಿದ ಸಾಕಷ್ಟು ಸಂಶೋಧನೆಗಳೂ ನಡೆಯುತ್ತಿದ್ದವು. ಆದರೆ ಜಿರಾಫೆಗಳ ಜೀವ ತೆಗೆದ ಬೇಟೆಗಾರರ ಗುಂಡು ಈ ಎಲ್ಲ ಸಂಶೋಧನೆಗಳು ಮತ್ತು ಸಂರಕ್ಷಣಾ ಕ್ರಮಗಳಿಗೆ ಸವಾಲು ಎಸೆದಿದೆ.

ಅಪಾಯದಲ್ಲಿ ಜಿರಾಫೆಗಳು

ಕೀನ್ಯಾದಲ್ಲಿ ಮೃತಪಟ್ಟ ಈ ಜಿರಾಫೆಗಳಿಂದ ವಿಶ್ವ ಸಮುದಾಯದ ಗಮನ ಜಿರಾಫೆಗಳ ಸಂರಕ್ಷಣೆಯ ಸ್ಥಿತಿಗತಿಗಳತ್ತ ಬಿದ್ದಿದೆ. ಜಿರಾಫೆಗಳು ನೈಸರ್ಗಿಕ ಆವಾಸಸ್ಥಾನ (ಕಾಡು) ಅತ್ಯಂತ ಕ್ಷಿಪ್ರಗತಿಯಲ್ಲಿ ಕುಸಿಯುತ್ತಿದೆ. 1990ರಲ್ಲಿ ವಿಶ್ವದಲ್ಲಿದ್ದ ಜಿರಾಫೆಗಳ ಸಂಖ್ಯೆ 36,000. ಆದರೆ ಇಂದು ಅವುಗಳ ಸಂಖ್ಯೆ 15,780ಕ್ಕೆ ಕುಸಿದಿದೆ.

ಜಿರಾಫೆಗಳ ಸಂಖ್ಯೆ ಕುಸಿಯಲು ನಾಲ್ಕು ಮುಖ್ಯ ಕಾರಣಗಳಿವೆ. ಆವಾಸ ಸ್ಥಾನಗಳ (ಕಾಡು) ನಾಶ, ನಾಗರಿಕ ಸಂಘರ್ಷಗಳು, ಬೇಟೆ ಮತ್ತು ಪರಿಸರದ ವಿದ್ಯಮಾನಗಳು.

ನೈಸರ್ಗಿಕವಾಗಿ ಜಿರಾಫೆಗಳು ಬದುಕುತ್ತಿರುವ ಗಾರ್ಸಿಯಾ ಕೌಂಟಿಯಲ್ಲಿ ತಾನಾ ನದಿಯ ಸುತ್ತಲೂ ಕೃಷಿಭೂಮಿ ವಿಸ್ತರಿಸಿದೆ. ಜಿರಾಫೆಗಳು ನೀರು ಕುಡಿಯಲು ಬರುವ ತಾಣಗಳನ್ನು ಇಂಥ ಕೃಷಿಭೂಮಿಗಳು ನಿರ್ಬಂಧಿಸಿವೆ. ಬೆಳೆಗಳನ್ನು ಹಾಯ್ದು ನದಿ ತಲುಪುವ ಜಿರಾಫೆಗಳ ಯತ್ನವನ್ನು ರೈತರು ಬೆಳೆಹಾನಿ ಎಂದುಕೊಳ್ಳುತ್ತಾರೆ.

ಜಿರಾಫೆಗಳನ್ನು ಕೃಷಿಭೂಮಿಗಳಿಂದ ದೂರ ಇರಿಸಿ, ಬೆಳೆಗಳನ್ನು ಕಾಪಾಡಿಕೊಳ್ಳಲು ಉರುಳು ಹಾಕುವುದು, ಖೆಡ್ಡಾ ತೋಡುವುದು ಸಾಮಾನ್ಯ ಎನಿಸಿದೆ. ಇದರ ಜೊತೆಗೆ ಮೋಜು ಮತ್ತು ಮಾಂಸಕ್ಕಾಗಿ ನಡೆಯುವ ಬೇಟೆಯಿಂದಾಗಿ ಜಿರಾಫೆಗಳ ಸಂಖ್ಯೆ ವೇಗವಾಗಿ ಕುಸಿಯುತ್ತಿದೆ.

ಇಂದಲ್ಲ ನಾಳೆ ಕೊರೊನಾ ಕ್ರಿಮಿಗೆ ಮನುಷ್ಯ ಔಷಧಿ ಕಂಡುಹಿಡಿದಾನು. ಆದರೆ ಮನುಷ್ಯನ ಮನಸ್ಸಿನಲ್ಲಿರುವ ಕ್ರೌರ್ಯದ ಕ್ರಿಮಿಗೆ ಎಂದಾದರೂ ಔಷಧಿ ಕಂಡುಹಿಡಿಯಲು ಸಾಧ್ಯವೇ? ■